



**Hear now. And always**

ನಿಮ್ಮ Cochlear™ Nucleus®  
Sound Processor ಆರೈಕೆ ಮತ್ತು  
ನಿರ್ವಹಣೆಗಳ ಬಗ್ಗೆ ಸಲಹೆಗಳು



# ನಿಮ್ಮ ಬಿಹೈಂಡ್-ದ-ಇಯರ್ (BTE) ಸೌಂಡ್ ಪ್ರಾಸೆಸರ್‌ನ ಆರೈಕೆ ಮತ್ತು ನಿರ್ವಹಣೆಗಳು


ನಿತ್ಯವೂ



ಸದಾ ಮೃದು ಮತ್ತು ಒಣಗಿರುವ ಬಟ್ಟೆಯಿಂದ ಮಾತ್ರವೇ ಒಣಗಿಸಿ ಮತ್ತು ಸ್ವಚ್ಛಗೊಳಿಸಿ.




ಕೇವಲ ಮೃದುವಾದ ಬ್ರಶ್‌ಅನ್ನು ಮಾತ್ರವೇ ಬಳಸಿ ಕನೆಕ್ಟರ್ ಪಿನ್‌ಗಳನ್ನು ಸ್ವಚ್ಛಗೊಳಿಸಿ.



ಬ್ಯಾಟರಿಗಳನ್ನು ಕಳಚಿ, ಕಾಂಟಾಕ್ಟ್ ಪಾಯಿಂಟ್‌ಗಳನ್ನು




ತುಂಡಾಗುವಿಕೆಯಿಂದ ತಪ್ಪಿಸಲು ಕೇಬಲ್‌ಅನ್ನು ಬಿಚ್ಚಿ.



ರಾತ್ರಿಯ ಸಮಯದಲ್ಲಿ, ಪ್ರಾಸೆಸರ್‌ಅನ್ನು ಪೂರ್ಣವಾಗಿ ಜೋಡಿಸಿ Cochlear ಒದಗಿಸಿರುವ Dry & Store<sup>®</sup> ಘಟಕದಲ್ಲಿಯೇ ಸಂಗ್ರಹಿಸಿ

ವಾಶಕೂಡುಮೈ



ಬ್ಯಾಟರಿ ಮಾಡ್ಯೂಲ್, ಕಾಯಿಲ್, ಕಾಯಿಲ್ ಕೇಬಲ್, ಮ್ಯಾಗ್ನೆಟ್‌ಗಳನ್ನು ಕಳಚಿ ಮತ್ತು ಮೃದುವಾದ ಬಟ್ಟೆ ಹಾಗೂ ಮೃದುವಾದ ಬ್ರಶ್ ಬಳಸಿ ಕಾಂಟಾಕ್ಟ್ ಪಾಯಿಂಟ್‌ಗಳನ್ನು ಸ್ವಚ್ಛಗೊಳಿಸಿ. (ಇಯರ್ ಹುಕ್‌ಅನ್ನು ಸ್ಪರ್ಶಿಸುವುದಿಲ್ಲ)

ಪ್ರತಿ 2 ತಿಂಗಳಿಗೊಮ್ಮೆ



Dry-Brick<sup>®</sup> ಡೆಸೆಕೆಂಟ್‌ಅನ್ನು ಬದಲಿಸಿ.

ಕೆಲವು ವಾತಾವರಣಗಳಲ್ಲಿ 2 ತಿಂಗಳ ಬಳಕೆಯ ನಂತರ Dry-Brick<sup>®</sup> ತನ್ನ ಆದ್ರತೆ ಹೀರಿಕೊಳ್ಳುವ ಗುಣವನ್ನು ಕಳೆದುಕೊಳ್ಳಬಹುದು ಮತ್ತು ಇದೇ ಕಾರಣದಿಂದ ನಿಮ್ಮ ಸೌಂಡ್ ಪ್ರಾಸೆಸರ್‌ಅನ್ನು ತೇವಾಂಶ ಮುಕ್ತವಾಗಿ ಇರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗದೇ ಇರಬಹುದು.

ಪ್ರತಿ 3 ತಿಂಗಳಿಗೊಮ್ಮೆ




ಮೈಕ್ರೋಫೋನ್ ಪ್ರೊಟೆಕ್ಟರ್‌ಗಳನ್ನು ಬದಲಿಸಿ - ಧ್ವನಿಯ ಗುಣಮಟ್ಟಕ್ಕೆ ಇದು ಅತಿ ಮುಖ್ಯವಾಗಿದೆ.

ಕಾಲೋಚಿತವಾಗಿ



ಅತಿಯಾದ ಬೆವರುವಿಕೆ ಮತ್ತು ಮಳೆಯಿಂದ ರಕ್ಷಿಸಲು ಆಕ್ಸಿಜನ್ ಸ್ಲೀವ್‌ಅನ್ನು ಬಳಸಿ.

ಆರೈಕೆ ಮತ್ತು ನಿರ್ವಹಣೆಯ ಬಗ್ಗೆ ವಿವರವಾದ ಸೂಚನೆಗಳಿಗಾಗಿ ನಿಮ್ಮ ಸೌಂಡ್ ಪ್ರಾಸೆಸರ್‌ನ ಬಳಕೆದಾರರ ಕೈಪಿಡಿಯನ್ನು ಓದಿ.



## ನಿಮ್ಮ ಆಫ್-ದ-ಇಯರ್ (OTE) ಸೌಂಡ್ ಪ್ರಾಸೆಸರ್‌ನ ಆರೈಕೆ ಮತ್ತು ನಿರ್ವಹಣೆಗಳು

ನಿತ್ಯವೂ




ನಿಮ್ಮ ಸೌಂಡ್ ಪ್ರಾಸೆಸರ್ ಮತ್ತು ಉಪಸಾಧನಗಳ ಎಲ್ಲಾ ಭಾಗಗಳನ್ನು ಪರಿಶೀಲಿಸಿ ಉದಾಹರಣೆಗೆ ಮತ್ತು Cochlear® Software™ ಪ್ಯಾಡ್‌ಗಳು, ಸೇಫ್ಟಿ ಲೈನ್‌ಗಳಲ್ಲಿ ಕೊಳೆ ಮತ್ತು ಧೂಳು ಇದೆಯೇ, ಇದ್ದರೆ ಮೃದುವಾದ ಒಣಗಿದ ಬಟ್ಟೆಯಿಂದ ಒರೆಸಿ ಒಣಗಿಸಿ

ಪ್ರತಿ ರಾತ್ರಿಯೂ ಒಣಗಿಸುವ ಮೂಲಕ ನಿಮ್ಮ ಪ್ರಾಸೆಸರ್‌ಅನ್ನು ತೇವಾಂಶದಿಂದ ಮುಕ್ತವಾಗಿರಿಸಿ:



ಒಂದು ವೇಳೆ Kanso® 2 Sound Processor ಆಗಿದ್ದರೆ, ಇದನ್ನು ಹೋಂ ಚಾರ್ಜರ್‌ನಲ್ಲಿ ಪೂರ್ಣವಾಗಿ ಜೋಡಿಸಿಯೇ ಸಂಗ್ರಹಿಸಿ.



ಒಂದು ವೇಳೆ Kanso Sound Processor ಆಗಿದ್ದರೆ, ಇದನ್ನು Dry & Store® ಘಟಕದಲ್ಲಿ ಪೂರ್ಣವಾಗಿ ಜೋಡಿಸಿಯೇ ಸಂಗ್ರಹಿಸಿ.

ವಾರಕ್ಕೊಮ್ಮೆ



(ಬಳಸಲ್ಪಟ್ಟಿದ್ದರೆ) ಸಾಫ್ಟ್‌ವೇರ್‌ಪ್ಯಾಡ್‌ಗಳು ಸವೆದಿದ್ದರೆ ಅಥವಾ ಘಾಸಿಗೊಂಡಿದ್ದರೆ ಇವನ್ನು ಬದಲಿಸಿ.



ಸೇಫ್ಟಿ ಲೈನ್‌ಅನ್ನು (ಬಳಸಲ್ಪಟ್ಟಿದ್ದರೆ) ಸವೆತದ ಸೂಚನೆಗಳಿಗಾಗಿ ಪರಿಶೀಲಿಸಿ. ಅವಶ್ಯವೆನಿಸಿದರೆ ಬದಲಿಸಿ.



ಪೂರಕವಾಗಿ, Kanso Sound Processor ಬಳಸುತ್ತಿದ್ದರೆ, ಬ್ಯಾಟರಿಗಳನ್ನು ಕಳಚಿ ಮತ್ತು ಮೃದುವಾದ ಒಣ ಬಟ್ಟೆಯಿಂದ ಕಾಂಟ್ಯಾಕ್ಟ್‌ಗಳನ್ನು ಒರೆಸಿ ಸ್ವಚ್ಛಗೊಳಿಸಿ.

ಪ್ರತಿ 2 ತಿಂಗಳಿಗೊಮ್ಮೆ



ಒಂದು ವೇಳೆ ನೀವು Dry & Store® ಘಟಕವನ್ನು ಬಳಸುತ್ತಿದ್ದರೆ, Dry-Brick® ಅನ್ನು ಬದಲಿಸಿ. ಕೆಲವು ವಾತಾವರಣಗಳಲ್ಲಿ 2 ತಿಂಗಳ ಬಳಕೆಯ ನಂತರ Dry-Brick® ತನ್ನ ಆದ್ರತೆ ಹೀರಿಕೊಳ್ಳುವ ಗುಣವನ್ನು ಕಳೆದುಕೊಳ್ಳಬಹುದು ಮತ್ತು ಇದೇ ಕಾರಣದಿಂದ ನಿಮ್ಮ ಸೌಂಡ್ ಪ್ರಾಸೆಸರ್‌ಅನ್ನು ತೇವಾಂಶ ಮುಕ್ತವಾಗಿ ಇರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗದೇ ಇರಬಹುದು.

ಪ್ರತಿ 3 ತಿಂಗಳಿಗೊಮ್ಮೆ



ಮೈಕ್ರೋಫೋನ್ ಪ್ರೊಟೆಕ್ಟರ್‌ಗಳನ್ನು ಬದಲಿಸಿ - ಧ್ವನಿಯ ಗುಣಮಟ್ಟಕ್ಕೆ ಇದು ಅತಿ ಮುಖ್ಯವಾಗಿದೆ.

ಕಾಲೋಚಿತವಾಗಿ



ಅತಿಯಾದ ಬೆವರುವಿಕೆ ಮತ್ತು ಮಳೆಯಿಂದ ರಕ್ಷಿಸಲು ಆಕ್ಸಿಜನ್ ಸ್ಲೀವ್‌ಅನ್ನು ಬಳಸಿ.

ಆರೈಕೆ ಮತ್ತು ನಿರ್ವಹಣೆಯ ಬಗ್ಗೆ ವಿವರವಾದ ಸೂಚನೆಗಳಿಗಾಗಿ ನಿಮ್ಮ ಸೌಂಡ್ ಪ್ರಾಸೆಸರ್‌ನ ಬಳಕೆದಾರರ ಕೈಪಿಡಿಯನ್ನು ಓದಿ.



## ಸದಾ

- ನಿಮ್ಮ ಸೌಂಡ್ ಪ್ರಾಸೆಸರ್‌ಅನ್ನು ಧರಿಸುವಾಗ, ಸದಾ ಸ್ಥಳವನ್ನು ಒಣ, ಸ್ವಚ್ಛ ಮತ್ತು ಕೇಶತ್ಯಲ / ಜೆಲ್ / ಸ್ಪ್ರೇ ಮೊದಲಾದ ಕೇಶ ಉತ್ಪನ್ನಗಳಿಂದ ಮುಕ್ತವಾಗಿರಿಸಿ.
- ಸೌಂಡ್ ಪ್ರಾಸೆಸರ್‌ನ ಯಾವುದೇ ಭಾಗದಲ್ಲಿ ಮರಳು ಅಥವಾ ಧೂಳು ಒಳಸೇರದಂತೆ ಎಚ್ಚರವಹಿಸಿ.  
ಇದು ಎಂದಾದರೂ ಸಂಭವಿಸಿದರೆ, ಅದನ್ನು ಸಾಧ್ಯವಾದಷ್ಟು ಅಲುಗಾಡಿಸಿ, ಒಣಗಿದ ಮತ್ತು ಮೃದುವಾದ ಬಟ್ಟೆಯಿಂದ ನಿಮ್ಮ ಸೌಂಡ್ ಪ್ರಾಸೆಸರ್ ಅನ್ನು ಒರೆಸಿ ಮತ್ತು ಒಣಗಿಸಿ ಅದು ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಿ. ಇಲ್ಲದಿದ್ದರೆ, ಸೇವೆಗಾಗಿ ನಿಮ್ಮ ಸ್ಥಳೀಯ ಕ್ಲಿನಿಕ್ ಗೆ ಹಿಂತಿರುಗಿ.



## ಎಂದಿಗೂ

- ಎಂದಿಗೂ ಕೇಬಲ್‌ಗಳನ್ನು ಎಳೆಯದಿರಿ ಅಥವಾ ತಿರುಚದಿರಿ.
- ಎಂದಿಗೂ ನಿಮ್ಮ ಸೌಂಡ್ ಪ್ರಾಸೆಸರ್‌ಅನ್ನು ಕಾರಿನ ಒಳಗೆ ಅಥವಾ ಸೂರ್ಯನ ಬಿಸಿಲಿಗೆ ನೇರವಾಗಿ ಬೀಳುವಂತಹ ಯಾವುದೇ ಅತಿಯಾದ ಬಿಸಿ ಇರುವ ಸ್ಥಳಗಳಲ್ಲಿ ಬಿಡದಿರಿ.
- ಎಂದಿಗೂ ನಿಮ್ಮ ನಿಮ್ಮ ಸೌಂಡ್ ಪ್ರಾಸೆಸರ್‌ಅನ್ನು ಸ್ನಾನ ಮಾಡುವಾಗ, ಈಜುವಾಗ ಅಥವಾ ಆಕ್ಟಾ-ಸ್ಲೀವ್ ಧರಿಸದೇ ಶವರ್ ತೆಗೆದುಕೊಳ್ಳುವಾಗ ಧರಿಸದಿರಿ. ಒಂದು ವೇಳೆ ನಿಮ್ಮ ಸೌಂಡ್ ಪ್ರಾಸೆಸರ್ ಒದ್ದೆಯಾದರೆ, ತಕ್ಷಣವೇ ಬಟ್ಟೆಯಿಂದ ಒರೆಸಿ Dry & Store® ಘಟಕ / ಹೋಂ ಚಾರ್ಜರ್‌ನಲ್ಲಿ ಕನಿಷ್ಠ ಎಂಟು ಘಂಟೆಗಳ ಕಾಲ ಸಂಗ್ರಹಿಸಿ. ಒಂದು ವೇಳೆ ಬಳಿಕ ಇದು ಕಾರ್ಯನಿರ್ವಹಿಸಲು ವಿಫಲವಾದರೆ, ತಕ್ಷಣವೇ ನಿಮ್ಮ ಶ್ರವಣಶಾಸ್ತ್ರಜ್ಞರನ್ನು ಸಂಪರ್ಕಿಸಿ.  
ಒಂದು ವೇಳೆ ನಿಮ್ಮ ಉತ್ಪನ್ನದ ಬಳಕೆದಾರರ ಕೈಪಿಡಿಯಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳಿಗೆ ಅಥವಾ ಯಾವುದೇ Cochlear - ಬ್ರಾಂಡೆಡ್ ವಾಟರ್ ರೆಸಿಸ್ಟೆಂಟ್ ಕೇಸಿಂಗ್‌ನ ಬಳಕೆದಾರ ಕೈಪಿಡಿಯಲ್ಲಿರುವ ಸೂಚನೆಗಳಿಗೆ ಅನುಗುಣವಾಗಿಲ್ಲದಂತೆ ಉತ್ಪನ್ನವನ್ನು ನೀರಿನಲ್ಲಿ ಬಳಸಲಾಗಿರುವ ಪುರಾವೆಗಳು ಕಂಡುಬಂದರೆ Cochlear Nucleus ಗ್ಲೋಬಲ್ ವಾರಂಟಿಯನ್ನು ಅನುಜ್ಞಿತಗೊಳಿಸಲಾಗುತ್ತದೆ.



ಆರೈಕೆ ಮತ್ತೆತು ನೆರವಹಣೆಗಳ ಬಗ್ಗೆ ಇನ್‌ನಷ್‌ಟು ಸಲಹೆಗಳನ್ನು ಅರೆಯಲು ಆಯಾ ಭಾಷೆಯ QR ಕೋಡ್‌ಅನ್ನು ಸ್ಕೇನ್ ಮಾಡಿ.

# Hear now. And always

Cochlear is dedicated to helping people with moderate to profound hearing loss experience a world full of hearing. As the global leader in implantable hearing solutions, we have provided more than 700,000 devices and helped people of all ages to hear and connect with life's opportunities.

We aim to give people the best lifelong hearing experience and access to next generation technologies. We collaborate with leading clinical, research and support networks to advance hearing science and improve care.

That's why more people choose Cochlear than any other hearing implant company.

 Cochlear Medical Device Company India Pvt. Ltd.

204, Second Floor, Platina Bldg., Plot No. C 59, G Block, Bandra Kurla Complex, Bandra East, Mumbai, 400051 - India Tel: +91 20 6708 2935 Fax: +91 22 6112 1100

[www.cochlear.com/in](http://www.cochlear.com/in)

Please seek advice from your health professional about treatments for hearing loss. Outcomes may vary, and your health professional will advise you about the factors which could affect your outcome. Always follow the instructions for use. Not all products are available in all countries. Please contact your local Cochlear representative for product information.

The Cochlear Nucleus 8 Sound Processor is dust and water resistant to level IP68 of the International Standard IEC60529. The Nucleus 8 Sound Processor was tested to a depth of up to 1 metre for up to 1 hour. Refer to the relevant user guide for more information.

The Kanso 2 Sound Processor is dust and water resistant to level of IP68 of the International Standard IEC60529.

The Cochlear Nucleus 8 and Kanso 2 Sound Processor with Aqua+ is dust and water resistant to level IP68 of the International Standard IEC60529. The Nucleus 8 and Kanso 2 Sound Processor with Aqua+ can be continuously submerged under water to a depth of up to 3 metres for up to 2 hours. Refer to the relevant user guide for more information.

Cochlear, Hear now. And always, Nucleus, Kanso, the elliptical logo, and marks bearing an ® or ™ symbol, are either trademarks or registered trademarks of Cochlear Limited (unless otherwise noted). Dry & Store and Dry-Brik are registered trademarks of Ear Technology Corporation.

© Cochlear Limited 2023. D2068802 V2 JUN2023.